



BRARY

CS – 277

**V Semester B.Com. Examination, March 2023
(CBCS) (2022 – 23) (Fresh)
COMMERCE**

AC 5.6 : Accounting for Government and Local Bodies

Time : 3 Hours

Max. Marks : 70

Instructions : 1) Answer should be in **English/Kannada**.
2) Answer **all** Sections.

SECTION – A

Answer **any five** sub-questions. **Each** sub-question carries **two** marks. **(5×2=10)**

1. a) Mention three-tier system of PRIs.
b) What is Adhoc committee ?
c) List out any four non-tax receipt items.
d) Mention accounting software section in PRIs.
e) What are the four types of vouchers used in recording the transactions ?
f) State two examples of unified grants.
g) What do you mean by revenue payment ?

SECTION – B

Answer **any three** questions. **Each** question carries **five** marks. **(3×5=15)**

2. Write a note on Zilla Panchayat.
3. Explain the types of grants received by PRIs.
4. What are the functions of Municipal Corporation ? Explain.
5. From the following information, prepare Receipts and Payment A/c of 'PQ' Panchayat for the year ended 31-3-2022.

Bank balance as on 1-4-2021

State Govt. maintenance grant

₹

1,00,000

6,00,000

P.T.O.



Health and Family welfare	1,20,000
Education	1,00,000
Maintenance of community assets	50,000
Taxes on goods and passengers	80,000
Land Revenue	1,20,000
Art, Culture and Library	1,00,000
Salary to workers	3,00,000
Stamps and Registration fee	2,80,000

6. From the following information, prepare Income and Expenditure A/c of ULB for the year ended 31-3-2022.

	₹
Rental Income from properties	5,20,000
Fees, users charges and other charges	2,50,000
Revenue grants and contribution	6,00,000
Operations and maintenance	10,00,000
Depreciation	2,00,000

SECTION – C

Answer **any three** questions. **Each** question carries **twelve** marks. **(3×12=36)**

- Describe the nature of accounting software of PRIs.
- Explain the Constitution's 73rd and 74th Amendments of PRIs.
- Describe the various types of urban local bodies.
- From the following information, prepare a budget of Municipal Corporation for the year 2022 – 23.

	₹ In lakhs
Property tax	180
Tax on advertisement	84



Tax on carriage	70
Grant development	190
Other grant received	40
General administration	165
Public and Civil works	140
License fee for industries	90
Water and Electricity supply	75
Receipt from Municipal market	85
Health care	120
Sanitation and Water facilities	80
Education	160
Rehabilitation of affected people	70
Registration fee	90

11. From the following information, prepare Receipt and Payment A/c of ULB for the year ended 2021 and 2022.

	31-3-2021	31-3-2022
	₹ in lakhs	₹ in lakhs
Opening Bank balance/ BOD	45,670	—
Payment and other liabilities	3,430	6,750
Grants and contribution	6,540	8,240
Earmarked fund	6,780	9,870
Fixed assets disposal	5,640	7,680
Refund of deposits	2,870	4,080
Fees, user charges and others	7,630	9,450
Miscellaneous income	3,240	5,320
Miscellaneous expenditure	4,530	5,620
Assigned revenue and compensation	5,430	6,870
Administrative expenses	7,680	9,830



Refundable deposits	9,800	9,450
Interest earned	4,710	4,600
Capital work-in-progress	67,560	69,050
Financial assistant or Grant in Aid	8,900	6,740
Other Receipts	3,240	5,430

SECTION - D

Answer the following question. Question carries **nine** marks.

(1×9=9)

12. Draw a chart structure of ULB Organisation of India.

OR

State any four items of the each heads of account of Block Panchayat imaginary figures with format.

- 1) Revenue Account/Receipts – Tax receipts – Non-tax receipts
- 2) Revenue Expenditure/payment
- 3) Capital Account – Expenditure
- 4) Capital Account – Receipt.

ಕನ್ನಡ ಅವತರಣಿಕೆ

ವಿಭಾಗ - ಎ

ಈ ಕೆಳಗಿನ ಯಾವುದಾದರೂ ಐದು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ ಎರಡು ಅಂಕಗಳು.

(5×2=10)

1. a) PRIನ ಮೂರು ಹಂತದ ವ್ಯವಸ್ಥೆಯನ್ನು ಉಲ್ಲೇಖಿಸಿ.
- b) ತಾತ್ಕಾಲಿಕ ಸಮಿತಿ ಎಂದರೇನು ?
- c) ಯಾವುದಾದರೂ ನಾಲ್ಕು ತೆರಿಗೆಯೇತರ ಸಂದಾಯದ ಮೂಲಗಳನ್ನು ಪಟ್ಟಿ ಮಾಡಿ.
- d) PRI ನಲ್ಲಿ ಅಕೌಂಟಿಂಗ್ ಸಾಫ್ಟ್‌ವೇರ್ ವಿಭಾಗವನ್ನು ಉಲ್ಲೇಖಿಸಿ.
- e) ವಹಿವಾಟನ್ನು ರೆಕಾರ್ಡ್ ಮಾಡಲು ಬಳಸಲಾಗುವ ನಾಲ್ಕು ವಿಧದ ವೋಚರ್‌ಗಳು ಯಾವುವು ?
- f) ಏಕೀಕೃತ ಅನುದಾನದ ಎರಡು ಉದಾಹರಣೆಗಳನ್ನು ತಿಳಿಸಿ.
- g) ಆದಾಯ ಪಾವತಿಗಳ ಅರ್ಥವೇನು ?



ವಿಭಾಗ - ಬಿ

ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು.

(3×5=15)

2. ಜಿಲ್ಲಾ ಪಂಚಾಯತ್‌ನ ಬಗ್ಗೆ ಟಿಪ್ಪಣಿಯನ್ನು ಬರೆಯಿರಿ.
3. PRI ಗೆ ಬರುವ ಅನುದಾನದ ಪ್ರಕಾರಗಳನ್ನು ವಿವರಿಸಿ.
4. ಪುರಸಭೆಯ ಕಾರ್ಯಗಳು ಯಾವುವು ? ವಿವರಿಸಿ.
5. ಈ ಕೆಳಗಿನ ಮಾಹಿತಿಯಿಂದ 31-3-2022 ಕ್ಕೆ ಕೊನೆಗೊಂಡ ವರ್ಷಕ್ಕೆ 'PQ' ಪಂಚಾಯತ್‌ನ ಹಣ ಸಂದಾಯದ ಮೂಲ ಮತ್ತು ಪಾವತಿ ಖಾತೆಯನ್ನು ತಯಾರಿಸಿ.

	₹
ಆರಂಭಿಕ ಬ್ಯಾಂಕಿನ ಶಿಲ್ಕು 1-4-2021	1,00,000
ರಾಜ್ಯ ಸರ್ಕಾರದ ನಿರ್ವಹಣೆಯ ಅನುದಾನ	6,00,000
ಆರೋಗ್ಯ ಮತ್ತು ಕುಟುಂಬ ಕಲ್ಯಾಣ	1,20,000
ಶಿಕ್ಷಣ	1,00,000
ಸಮುದಾಯದ ಆಸ್ತಿಗಳ ನಿರ್ವಹಣೆ	50,000
ಸರಕು ಮತ್ತು ಪ್ರಯಾಣಿಕರ ಮೇಲೆ ತೆರಿಗೆ	80,000
ಭೂ ಕಂದಾಯ	1,20,000
ಕಲೆ, ಸಂಸ್ಕೃತಿ ಮತ್ತು ಗ್ರಂಥಾಲಯ	1,00,000
ಕೆಲಸಗಾರರ ಸಂಬಳ	3,00,000
ಮುದ್ರೆ ಮತ್ತು ನೋಂದಣಿಯ ಶುಲ್ಕ	2,80,000

6. ಈ ಕೆಳಗಿನ ಮಾಹಿತಿಯಿಂದ 31-3-2022 ಕ್ಕೆ ULB ಯ ಆದಾಯ ಮತ್ತು ಖರ್ಚಿನ ಖಾತೆಯನ್ನು ತಯಾರಿಸಿ.

	₹
ಆಸ್ತಿಗಳಿಂದ ಬರುವ ಬಾಡಿಗೆ ಆದಾಯ	5,20,000
ಶುಲ್ಕ, ಬಳಕೆ ಶುಲ್ಕ ಮತ್ತು ಇತರೆ ಶುಲ್ಕಗಳಿಂದ	2,50,000
ಅನುದಾನದಿಂದ ಮತ್ತು ಕೊಡುಗೆಯಿಂದ ಬರುವ ಆದಾಯ	6,00,000
ಕಾರ್ಯಾಚರಣೆಗಳು ಮತ್ತು ನಿರ್ವಹಣೆ	10,00,000
ಸವಕಳಿ	2,00,000



ವಿಭಾಗ - ಸಿ

ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹನ್ನೆರಡು ಅಂಕಗಳು. (3×12=36)

7. PRI ಅಕೌಂಟಿಂಗ್ ಸಾಫ್ಟ್‌ವೇರ್‌ನ ಸ್ವರೂಪವನ್ನು ವಿವರಿಸಿ.
8. PRI ಗೆ ಸಂಬಂಧಿಸಿದಂತೆ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗಳನ್ನು ವಿವರಿಸಿ.
9. ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಪ್ರಕಾರಗಳನ್ನು ವಿವರಿಸಿ.
10. ಈ ಕೆಳಗಿನ ಮಾಹಿತಿಯಿಂದ 2022 - 23 ಸಾಲಿನ ಪುರಸಭೆಯ (Municipal Corporation) ಅಂದಾಜು ಪಟ್ಟಿಯನ್ನು ತಯಾರಿಸಿ.

₹ In lakhs

ಆಸ್ತಿಗಳಿಂದ ಬರುವ ತೆರಿಗೆ	180
ಜಾಹೀರಾತಿನ ಮೇಲೆ ಬರುವ ತೆರಿಗೆ	84
ಸಾಗಣೆಯ ಮೇಲೆ ತೆರಿಗೆ	70
ಅಭಿವೃದ್ಧಿಗಾಗಿ ಬರುವ ಅನುದಾನ	190
ಇತರೆ ಅನುದಾನದಿಂದ ಸ್ವೀಕರಿಸಿದ್ದು	40
ಸಾಮಾನ್ಯ ಆಡಳಿತಾತ್ಮಕ	165
ಸಾರ್ವಜನಿಕ ಮತ್ತು ನಾಗರಿಕ ಕೆಲಸಗಳಿಗೆ	140
ಕೈಗಾರಿಕೆಗಳ ಪರವಾನಗಿ ಶುಲ್ಕ	90
ನೀರು ಮತ್ತು ವಿದ್ಯುತ್ ಸರಬರಾಜು	75
ಪುರಸಭೆಯ ಮಾರುಕಟ್ಟೆಗಳಿಂದ ಸ್ವೀಕರಿಸಿದ್ದು	85
ಆರೋಗ್ಯ ರಕ್ಷಣೆ	120
ನೈರ್ಮಲ್ಯ ಮತ್ತು ತ್ಯಾಜ್ಯ	80
ಶಿಕ್ಷಣ	160
ಪೀಡಿತ ಜನರ ಪುನರ್ವಸತಿ	70
ನೋಂದಣಿ ಶುಲ್ಕ	90



11. ಈ ಕೆಳಗಿನ ಮಾಹಿತಿಯಿಂದ ULB ಗೆ ಸಂಬಂಧಿಸಿದಂತೆ ಸಂದಾಯದ ಮೂಲ ಮತ್ತು ಪಾವತಿ ಖಾತೆಯನ್ನು ತಯಾರಿಸಿ.

	31-3-2021 ₹ in lakhs	31-3-2022 ₹ in lakhs
ಆರಂಭಿಕ ಬ್ಯಾಂಕ್ ಮೊತ್ತ /BOD	45,670	-
ಪಾವತಿ ಮತ್ತು ಇತರೆ ಹೊಣೆಗಾರಿಕೆಗಳು	3,430	6,750
ಅನುದಾನದಿಂದ ಮತ್ತು ಕೊಡುಗೆಯಿಂದ	6,540	8,240
ಮೀಸಲು ನಿಧಿ	6,780	9,870
ಸ್ಥಿರ ಆಸ್ತಿಗಳ ವಿಲೇವಾರಿ	5,640	7,680
ಠೇವಣಿಗಳ ಮರುಪಾವತಿ	2,870	4,080
ಶುಲ್ಕ, ಬಳಕೆ ಶುಲ್ಕ ಮತ್ತು ಇತ್ಯಾದಿ	7,630	9,450
ಇತರೆ ಆದಾಯ	3,240	5,320
ಇತರೆ ವೆಚ್ಚ	4,530	5,620
ನಿಯೋಜಿತ ಆದಾಯ ಮತ್ತು ಪರಿಹಾರ	5,430	6,870
ಆಡಳಿತಾತ್ಮಕ ವೆಚ್ಚ	7,680	9,830
ಮರುಪಾವತಿಸಬಹುದಾದ ಠೇವಣಿ	9,800	9,450
ಗಳಿಸಿದ ಬಡ್ಡಿ	4,710	4,600
ಕೆಲಸ ಪ್ರಗತಿಯಲ್ಲಿನ ಬಂಡವಾಳ	67,560	69,050
ಹಣಕಾಸು ಸಹಾಯಕ ಅಥವಾ ಸಹಾಯದಲ್ಲಿ ಅನುದಾನ	8,900	6,740
ಇತರೆ ಸ್ವೀಕರಿಸಿದ್ದು	3,240	5,430

ವಿಭಾಗ - ಡಿ

ಈ ಕೆಳಗಿನ ಪ್ರಶ್ನೆಗೆ ಉತ್ತರಿಸಿ. ಈ ಪ್ರಶ್ನೆಗೆ ಒಂಭತ್ತು ಅಂಕಗಳು.

(1×9=9)

12. ಭಾರತದ ULB ಆಡಳಿತದ ರಚನೆಯ ಚಾರ್ಟನ್ನು ಬರೆಯಿರಿ.

ಅಥವಾ

ಬ್ಲಾಕ್ ಪಂಚಾಯತ್‌ನ ಕಾಲ್ಪನಿಕ ಅಂಶಗಳ ಪ್ರತಿ ಹೆಡ್ ಆಫ್ ಆಕೌಂಟ್‌ನ ಯಾವುದಾದರೂ ನಾಲ್ಕು ಅಂಶಗಳನ್ನು ಫಾರ್ಮ್ಯಾಟ್‌ನೊಂದಿಗೆ ತಿಳಿಸಿ.

- 1) ಕಂದಾಯ ಖಾತೆ - ತೆರಿಗೆ ಸ್ವೀಕೃತಿಯ ಮೂಲ
- 2) ಆದಾಯ ವೆಚ್ಚ/ಖರ್ಚು
- 3) ಬಂಡವಾಳದ ಖರ್ಚು
- 4) ಬಂಡವಾಳದ ಸ್ವೀಕೃತಿ.